

## ನಾ ನಿನಗೇನ ಬೇಡುವುದಿಲ್ಲ

- 1. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchha Rayaru, page No. 94.
- 2. Ref.:** Samagra Dasa Sahitya, Samputa 3.1 published by Kannada & Culture Dept, Govt of Karnataka, Bengaluru, page No. 251.
- 3. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 316. The lyrics here are slightly different. And there is listed separately as “ನಾ ನಿನ್ನೊಳನೈ ಬೇಡುವುದಿಲ್ಲ, ಎನ್ನ .... “ / “nA ninnoLanya bEDuva-dilla, enna.... “
- 4. Note:** This is not available in the books of Sri S.K. Ramachandra Rao.
- 5. Note:** There is a similar song by Sri Sripadaraajaru with the Ankita “ranga viTTala”. Few wordings are different.

ರಾಗ: ನಾದನಾಮಕ್ರಿಯೆ

ತಾಳ: ಅಟ

ನಾ ನಿನಗೇನ ಬೇಡುವುದಿಲ್ಲ - ಎನ್ನ

ಹೃದಯ ಕಮಲದೊಳು ನೆಲಸಿರು ಹರಿಯೆ || ಪ ||

ಶಿರ ನಿನ್ನ ಚರಣಕೆರಗಲಿ - ಚಕ್ಕು

ಎರಕದಿಂದಲಿ ನಿನ್ನ ನೋಡಲಿ ಹರಿಯೆ

ನಿರುಮಾಲೈ ನಾಸ ಫ್ರಾಣಿಸಲಿ - ಎನ್ನ

ಕರಣ ಗೀತಂಗಳ ಕೇಳಲಿ ಹರಿಯೆ || ೧ ||

ನಾಲಗೆ ನಿನ್ನ ಕೊಂಡಾಡಲಿ ಎನ್ನ

ತೋಳು ಕರಂಗಳ ಮುಗಿಯಲಿ ಹರಿಯೆ

ಕಾಲು ತೀರ್ಥಯಾತ್ರೆಗೆ ಪೋಗಲಿ - ಮನ

ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ || ೨ ||

ಚಿತ್ತ ನಿನ್ನೊಳು ಮುಳುಗಾಡಲಿ - ನಿನ್ನ  
ಭಕ್ತ ಜನರ ಸಂಗ ದೊರಕಲಿ ಹರಿಯೆ  
ತತ್ತ್ವ ಯೋಗಾಭ್ಯಾಸಕ್ಕಾಗಲಿ - ಉಕ್ಕಿ  
ಸತ್ಯ ಮೂರುತಿ ನಮ್ಮ ಪುರಂದರ ವಿಠಲ || ೩ ||

**ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:**

ಎರಕ = ಪ್ರೀತಿ

ಚಕ್ಷು = ಕಣ್ಣು, ಅಧ್ಯಾತ್ಮ ಜ್ಞಾನ ಬೋಧಕ, ದೃಶ್ಯ

ನಾಸಾ = ಮೂಗು

ನಿರುಮಾಲ್ಯ = ನಿರ್ಮಾಲ್ಯ = ದೇವರ ಮೇಲೆ ಏರಿಸಿ ತೆಗೆದ ಹೂ, ಮುಂತಾದವು

ಕರಣ = ಕಿವಿ, ಕರ್ಣ

ಓಲೈಸಿ = ಒಲಿದು, ಅನುಸರಿಸಿ

ತತ್ತ್ವ ಯೋಗಾಭ್ಯಾಸಕ್ಕಾಗಲಿ - ಉಕ್ಕಿ = ನನ್ನ ಮಾತುಗಳೆಲ್ಲ ತತ್ತ್ವ ಯೋಗ (ವೇದಾಂತ)ದಾ  
ಅಭ್ಯಾಸದಲ್ಲಿ ತೊಡಗಲಿ

**Classification:** Keerthane

**Ankita:** purandara vittala

**Location:** NA

**Category:** Pooja Tatva, Binnaha

**Sub-Category:** hrudaya, padma, Krishna, priti, nirmalya, moogu, nalige, kai, tirtha,  
mana, smarane, chitta, tatva, satya

**Pravachana:** NA

**Explanation:** NA